

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಆಂಡಾಳ್ ಅರುಳಿಚ್ಚೆಯ್

|| ತಾಮುಗಕ್ಕುಂ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾವಾನುಜ ಮಹಾದೇಶಿಕೇ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ  
ಶ್ರೀಮತೇ ರಾಮಾನುಜಾಯ ನಮಃ

## ॥ ತಾಮುಗಕ್ಕುಂ ॥

ತಿರುವರಂಗತ್ತುಱೈ ಶೆಲ್ವನೈ ಕ್ಯಾಮುಱಲ್

‡ತಾಂ ಉಗಕ್ಕುಂ ತಂ ಕೈಯಿಲ್ \* ಶಂಗಮೇ ಪೋಲಾವೋ \*  
ಯಾಂ ಉಗಕ್ಕುಂ ಎಂಗೈಯಿಲ್ \* ಶಂಗಮುಂ ಏಂದಿಱೈಯೀರ್ ! \*  
ತೀ ಮುಗತ್ತು ನಾಗಣೈ ಮೇಲ್ \* ಶೇರುಂ ತಿರುವರಂಗರ್ \*  
ಆ ! ಮುಗತ್ತೈ ನೋಕ್ಕಾರ್ ಆಲ್ \* ಅಮ್ಮನೇ ! ಅಮ್ಮನೇ ! (೧)

ಎಱಿಲ್ ಉಡೈಯ ಅಮ್ಮನೈಮೀರ್ ! \* ಎೞ್ ಅರಂಗತ್ತಿೞ್ ಅಮುದರ್ \*  
ಕುಱಲ್ ಅಱಿಗರ್ ವಾಯ್ ಅಱಿಗರ್ \* ಕಣ್ ಅಱಿಗರ್ \* ಕೊಪ್ಪುಱಿಲ್  
ಎಱು ಕಮಲ ಪ್ಪೂ ಅಱಿಗರ್ \* ಎಂ ಮಾನಾರ್ \* ಎನ್ನುಡೈಯ  
ಕಱಲ್ ವಳೈಯೈ \* ತ್ತಾಮುಂ ಕಱಲ್ ವಳೈಯೇ ಆಕ್ಕಿನರೇ (೨)

‡ಪೊಂಗೋದಂ ಶೂೞ್ಂದ \* ಪುವನಿಯುಂ ವಿಣ್ ಉಲಗುಂ \*  
ಅಂಗಾದುಂ ಶೋರಾಮೇ \* ಆಳಿನ್ಱ ಎಂ ಪೆರುಮಾೞ್ \*  
ಶೆಂಗೋಲ್ ಉಡೈಯ \* ತಿರುವರಂಗ ಚ್ಚೆಲ್ವನಾರ್ \*  
ಎಂಗೋಲ್ ವಳೈಯಾಲ್ \* ಇಡರ್ ತೀವರ್ ಆಗಾದೇ (೩)

ಮಚ್ಚಣಿ ಮಾಡ \* ಮದಿಳ್ ಅರಂಗರ್ ವಾಮನನಾರ್ \*  
ಪಚ್ಚೈ ಪ್ಪಶುೞ್ ತೇವರ್ \* ತಾಂ ಪಂಡು ನೀರ್ ಏಱ್ಱ \*  
ಪಿಚ್ಚೈ ಕ್ಕುಱೈ ಆಗಿ \* ಎನ್ನುಡೈಯ ಪೆಯ್ವಳೈ ಮೇಲ್ \*  
ಇಚ್ಚೈ ಉಡೈಯರೇಲ್ \* ಇ ತ್ತೆರುವೇ ಪೋದಾರೇ (೪)

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱಿ sounds almost like ಱ್ರಿ , ಱ್ಱೈ like ಱ್ರೈ , and so on. The consonant-cluster ನ್ಱ is pronounced somewhere between ನ್ರ and ನ್ಱ್ರ. It is, however, colloquially acceptable to pronounce the clusters ಱ್ಱ and ನ್ಱ್ರ as ತ್ತ and ನ್ನ, respectively.

ಪೊಲ್ಲಾ ಕ್ಕುಱಳ್ ಉರುವಾಯ್ \* ಪೊಱ್ ಕೈಯಿಲ್ ನೀರ್ ಏಱ್ಱು \*  
 ಎಲ್ಲಾ ಉಲಗುಂ \* ಅಳಂದು ಕೊಂಡ ಎಂ ಪೆರುಮಾರ್ \*  
 ನಲ್ಲಾಗಳ್ ವಾಱುಂ \* ನಳಿರ್ ಅರಂಗ ನಾಗಣೈಯಾರ್ \*  
 ಇಲ್ಲಾದೋಂ ಕೈ ಪೊರುಳುಂ \* ಎಯ್ದುವಾರ್ ಒತ್ತುಳನೇ (೫)

ಕೈ ಪೊರುಳಳ್ ಮುನ್ನಮೇ \* ಕೈ ಕೊಂಡಾರ್ \* ಕಾವಿರಿ ನೀರ್  
 ಶೆಯ್ ಪ್ಪುರಳ ಓಡುಂ \* ತಿರುವರಂಗ ಚ್ಚೆಲ್ವನಾರ್ \*  
 ಎಪೊರುಟ್ಟುಂ ನಿನ್ನು \* ಆಕ್ಕುಂ ಎಯ್ದಾದು \* ನಾರ್ ಮುಱೈಯಿರ್  
 ಶೋಱ್ ಪೊರುಳಾಯ್ ನಿನ್ನಾರ್ \* ಎರ್ ಮೆಯ್ ಪೊರುಳುಂ ಕೊಂಡಾರೇ (೬)

ಉಣ್ಣಾದುಱಂಗಾದು \* ಒಲಿ ಕಡಲೈ ಊಡಱುತ್ತು \*  
 ಪ್ಪೆಣ್ ಆಕ್ಕೈ ಯಾಪ್ಪುಂಡು \* ತಾಂ ಉಱ್ಱು ಪೇದೆಲ್ಲಾಂ \*  
 ತಿಣ್ಣಾರ್ ಮದಿಳ್ ಶೂಱ್ \* ತಿರುವರಂಗ ಚ್ಚೆಲ್ವನಾರ್ \*  
 ಎಣ್ಣಾದೇ ತಮುಡೈಯ \* ನನ್ನೈಗಳೇ ಎಣ್ಣುವರೇ (೭)

‡ಪಾಶಿ ತೂತ್ತು ಕ್ಕಿಡಂದ \* ಪಾರ್ ಮಗಟ್ಟು \* ಪ್ಪಂಡೊರುನಾಳ್  
 ಮಾಶುಡಮ್ಬಿಲ್ ನೀರ್ ವಾರಾ \* ಮಾನಂ ಇಲಾ ಪ್ಪನ್ನಿಯಾಂ \*  
 ತೇಶುಡೈಯ ತೇವರ್ \* ತಿರುವರಂಗ ಚ್ಚೆಲ್ವನಾರ್ \*  
 ಪೇಶಿ ಇರುಪ್ಪನಗಳ್ \* ಪೇರ್ಕ್ಕವುಂ ಪೇರಾವೇ (೮)

ಕಣ್ಣಾಲಂ ಕೋಡಿತ್ತು \* ಕ್ಕನ್ನಿ ತನ್ನೈ ಕೈ ಪ್ಪಿಡಿಪ್ಪಾರ್ \*  
 ತಿಣ್ ಆರಂದಿರುಂದ \* ಶಿಶುಬಾಲರ್ ತೇಶಱೆಂದು \*  
 ಅಣ್ಣಂದಿರುಕ್ಕವೇ \* ಆಂಗವಳೈ ಕೈ ಪ್ಪಿಡಿತ್ತು \*  
 ಪೆಣ್ಣಾಳರ್ ಪೇಣುಂ ಊರ್ \* ಪೇರುಂ ಅರಂಗಮೇ (೯)

‡ಶೆಮ್ಮೈ ಉಡೈಯ \* ತಿರುವರಂಗರ್ ತಾಂ ಪಣೆತ್ತು \*  
 ಮೆಯ್ ಮೈ ಪ್ಪೆರು ವಾತ್ತೈ \* ವಿಟ್ಟುಶಿತ್ತರ್ ಕೇಟ್ಟಿರುಪ್ಪರ್ \*  
 ತಮ್ಮೈ ಉಗಪ್ಪಾರೈ \* ತ್ತಾಂ ಉಗಪ್ಪರ್ ಎನ್ನುಂ ಶೋಲ್ \*  
 ತಂ ಇಡೈಯೇ ಪೊಯ್ಯಾನಾಲ್ \* ಶಾದಿಪ್ಪಾರ್ ಆರ್ ಇನಿಯೇ ! (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||